

Date: 24th May, 2023

To
Department of Corporate services
BSE Limited
1st Floor, New Trading Ring,
Rotunda Building, Pheroze Jeejeebhoy
Towers, Dalal Street, Fort,
Mumbai-400001
Scrip Code: - 540425

To
Listing Department
National Stock Exchange of India Limited
Exchange Plaza, Plot No. C-1,
G Block, Bandra Kurla Complex,
Bandra (E)
Mumbai- 400051
Symbol- SHANKARA

**Sub: - Newspaper Advertisement – The Twenty Eighth Annual General Meeting (“AGM”) of
Shankara Building Products Limited (“the Company”).**

Dear Sir/ Madam

Pursuant to Regulation 30 and 47 of the SEBI (listing Obligations and Disclosure Requirements) Regulations, 2015, please find enclosed the advertisement being published in Business Standard (English) and Kannada Prabha (Kannada) newspapers, intimating the shareholders of the Company regarding the 28th AGM of the Company scheduled to be held on June 22, 2023 through Video Conference/Other Audio Visual Means ('VC/OAVM').

This is for your information and record.

Thanking You
Yours faithfully

For Shankara Building Products Limited

Ereena Vikram
Company Secretary & Compliance Officer

Registered Office :
G2,Farah Winsford, 133 Infantry Road,
Bengaluru-560001.Karnataka
Ph.: + 91- 080-40117777, Fax- +91-080-41119317

Email :- info@shankarabuildpro.com | CIN:L26922KA1995PLC018990, | Website : www.shankarabuildpro.com

Corporate Office :
No. 21/1 & 35-A-1,Hosur Main Road,
Electronic City,Veerasandra, Bengaluru-560100
Ph.: +91-080-27836955 | 080-27836244

After record Q4 profit, 38% upside seen in IndiGo stock

Go First getting grounded, lower crude prices and stable ₹ to aid airline: Experts

NIKITA VASHISHT
New Delhi, 23 May

At ₹919 crore, InterGlobe Aviation, the parent firm of IndiGo, posted its best ever fourth quarter net profit in the 2022-23 financial year (Q4FY23). The bottom line, however, was lower than Street expectations, where estimates ranged from ₹1,160 crore to ₹2,180 crore.

On the bourses, shares of IndiGo have added just 30 paise (0.01 per cent) since announcement of the Q4 results on May 18. By comparison, the BSE Sensex added 550 points (0.89 per cent) during the same period. Going forward, analysts suggest that investors closely track the airline's costs, including rentals, maintenance, employee and airport fees — the key elements that ate into its profitability this quarter. IndiGo's Q4 revenue increased 76.5 per cent year-on-year (YoY) to ₹14,160.6 crore. Meanwhile, earnings before interest, tax, depreciation, amortisation, and rental costs (EBITDA) climbed over 1,600 per cent to ₹2,966.5 crore.

The Gurugram-based airline's fuel cost jumped over 74 per cent YoY to ₹5,613 crore; other costs rose 21 per cent to ₹8,067.3 crore, and total costs went up 38.4 per cent to ₹13,680.3 crore. The management does not expect lease costs to increase substantially. But analysts expect that there could be a marginal increase due to rising interest costs.

The second key monitorable, they said, remains a possible cap on air fares. According to a channel check by Motilal Oswal Financial Services (MOFSL), the 30-day domestic forward prices are up by 12 per cent quarter-on-quarter (QoQ) so far in Q1 of FY24. And, the 15-day prices are up by 20 per cent QoQ. This, experts feel, could be partly due to the developments with Go First. However, reports suggest that a parliamentary panel has summoned private airlines to discuss rising airfares.

Any cap on airfares, analysts at JM Financial said in a recent note, would adversely impact operations of airlines.

The brokerage also said steady stake sale by IndiGo's promoter Rakesh Gangwal could continue to weigh on the stock even as business fundamentals witness an improving trajectory. Most



TAKEN OFF WELL

Brokerage	Recommendation	Target price (₹)	Upside (%)
Morgan Stanley	Overweight	3,126	38.00
Kotak Institutional Equities	Buy	2,850	25.81
Reliance Securities	Buy	2,750	21.40
JPMorgan	Overweight	2,700	19.19
Emkay Global	Buy	2,700	19.19
JM Financial	Hold	2,185	-3.54
Motilal Oswal	Neutral	2,135	-5.75

Source: Brokerage reports

Brokerages have raised their earnings estimates for IndiGo, considering the growth runway for the Indian aviation sector. The sector, they expect, could fare much better given the improved utilisation and yields. This is on the back of Go First being grounded, sharp demand comeback, lower crude prices and stable rupee.

Specifically for IndiGo, they see brighter prospects due to its endeavour to create an international foothold, along with having a sharp focus on capacity addition. IndiGo has guided for ASK (available seat kilometre) growth guidance of 17-18 per cent YoY for FY24. In Q1, it is expected to increase by 5-7 per cent QoQ.

The airline hopes to add 40-50 aircraft in FY24, while the pending order book is 500 aircraft. Its current average fleet age is 3.5 years. It also aims to handle 100 million passengers in FY24 (against 86 million in FY23). Against this backdrop, analysts at Reliance Securities factor in a 22

per cent compound annual growth rate (CAGR) in ASK over FY23-FY25E (versus 5 per cent CAGR over FY18-22).

"Considering higher capacity addition by about 15 per cent, we increase our revenue estimate by 0.4 per cent/5 per cent for FY24E/FY25E. We expect IndiGo's revenue/Ebitdar to clock a CAGR of 19 per cent/71 per cent over FY23-FY25E. We see a PAT (profit after tax) of ₹8,220 crore in FY25E (vs net loss of ₹310 crore in FY23)," they said. Those at MOFSL have increased their revenue estimates by 12 per cent/17 per cent for FY24/FY25. Emkay Global has raised net profit estimates by 40 per cent for FY24 and 16 per cent for FY25, factoring in better spreads and volumes.

Brokerage recommendations for the stock range between 'neutral' to 'buy/overweight' with target prices ranging between ₹2,135 and ₹3,126. This translates into an upside of up to 38 per cent from the current levels.

The airline hopes to add 40-50 aircraft in FY24, while the pending order book is 500 aircraft. Its current average fleet age is 3.5 years. It also aims to handle 100 million passengers in FY24 (against 86 million in FY23). Against this backdrop, analysts at Reliance Securities factor in a 22

per cent compound annual growth rate (CAGR) in ASK over FY23-FY25E (versus 5 per cent CAGR over FY18-22).

"Considering higher capacity addition by about 15 per cent, we increase our revenue estimate by 0.4 per cent/5 per cent for FY24E/FY25E. We expect IndiGo's revenue/Ebitdar to clock a CAGR of 19 per cent/71 per cent over FY23-FY25E. We see a PAT (profit after tax) of ₹8,220 crore in FY25E (vs net loss of ₹310 crore in FY23)," they said. Those at MOFSL have increased their revenue estimates by 12 per cent/17 per cent for FY24/FY25. Emkay Global has raised net profit estimates by 40 per cent for FY24 and 16 per cent for FY25, factoring in better spreads and volumes.

Brokerage recommendations for the stock range between 'neutral' to 'buy/overweight' with target prices ranging between ₹2,135 and ₹3,126. This translates into an upside of up to 38 per cent from the current levels.

NUVAMA WEALTH FINANCE LIMITED
(Formerly known as Edelweiss Finance & Investments Limited)

Corporate Identity Number: U67120MH1994PLC286057
Registered Office: 801- 804, Wing A, Building No. 3, Inspire BKC, G Block, Bandra Kurla Complex, Bandra East, Mumbai – 400 051 • Tel No.: +91 22 6620 3030 • Website: nuvamafinance.com

Financial Results for the quarter and year ended March 31, 2023 (₹ in Millions, except per share data)

	Quarter ended			Year ended	
	March 31, 2023 (Audited)	December 31, 2022 (Unaudited)	March 31, 2022 (Audited)	March 31, 2023 (Audited)	March 31, 2022 (Audited)
1 Total income from operations	1,171.65	1,341.55	1,106.01	4,539.79	3,883.35
2 Net Profit / (Loss) for the period (before Tax, Exceptional and/or Extraordinary items)	349.75	364.30	132.70	973.56	590.73
3 Net Profit / (Loss) for the period before Tax (after Exceptional and/or Extraordinary items)	349.75	364.30	132.70	973.56	590.73
4 Net Profit / (Loss) for the period after Tax (after Exceptional and/or Extraordinary items)	263.31	274.45	102.28	717.55	448.24
5 Total Comprehensive Income for the period [Comprising Profit / (Loss) for the period (after tax) and Other Comprehensive Income (after tax)]	258.46	274.45	97.01	712.70	445.02
6 Paid-up equity share capital (Face Value of ₹ 10/- Per Share)	114.59	114.59	114.59	114.59	114.59
7 Reserves (excluding Revaluation Reserves)	7,565.65	7,305.95	6,849.44	7,565.65	6,849.44
8 Securities premium account	5,086.37	5,086.37	5,086.37	5,086.37	5,086.37
9 Net worth'	7,680.24	7,420.54	6,964.03	7,680.24	6,964.03
10 Paid-up Debt Capital / Outstanding Debt	27,465.25	26,995.35	24,174.94	27,465.25	24,174.94
11 Outstanding Redeemable Preference Share Capital (Face Value of ₹ 10/- Per Share)	151.75	148.43	153.40	151.75	153.40
12 Debt Equity Ratio'	3.58	3.64	3.47	3.58	3.47
13 Earnings Per Share (₹) (Face Value of ₹ 10/- each)					
– Basic (Refer note 6)	22.98	23.95	8.93	62.62	39.11
– Diluted (Refer note 6)	22.98	23.95	8.93	62.62	39.11
14 Capital Redemption Reserve	231.33	231.33	230.33	231.33	230.33
15 Debenture Redemption Reserve	NA	NA	NA	NA	NA
16 Debt Service Coverage Ratio (DSCR)	NA	NA	NA	NA	NA
17 Interest Service Coverage Ratio (ISC)	NA	NA	NA	NA	NA

Net worth = Equity share capital + Other Equity – Deferred Tax Assets

Debt-equity Ratio = Total debt (Debt securities + Borrowings other than debt securities + Subordinated liabilities) / Net worth

Notes:

1. On September 19, 2022 the company has changed its name from Edelweiss Finance & Investments Limited to Nuvama Wealth Finance Limited.

2. The above is an extract of the detailed format of quarterly and year ended March 31, 2023 financial results filed with the Stock Exchanges in accordance with Regulation 52 of the SEBI (Listing Obligations and Disclosure Requirements) Regulations, 2015 as amended (the "Listing Regulations, 2015") and the Indian Accounting Standards specified under section 133 of the Companies Act, 2013 read with the Companies (Indian Accounting Standards) Rules, 2015 as amended and the relevant provision of the Companies Act, 2013, as applicable. The full format of the financial results are available on the website of the Stock Exchange (www.bseindia.com) and the Company's website (www.nuvamafinance.com).

3. For the other line items referred in regulation 52 (4) of the LODR Regulations, pertinent disclosures have been made to the Stock Exchange(s) (BSE) and on the Company's Website and can be accessed on the URL (www.nuvamafinance.com).

4. The above financial results of the Company have been reviewed and recommended by the Audit Committee and thereafter approved by the Board of Directors at their respective meetings held on May 22, 2023.

5. The above financial results for the quarter and year ended March 31, 2023 have been subjected to audit by the Statutory Auditors of the Company and the auditors have issued an unqualified report.

6. Earnings per share for the quarters ended March 31, 2023, December 31, 2022, March 31, 2022 are not annualized.

For and on behalf of the Board of Directors

Sd/-
Tushar Agrawal
Executive Director & Chief Executive Officer
DIN: 08285408

Mumbai, May 22, 2023.

Conservative investors seeking regular income can look at dividend yield funds

Hold them for at least 5 yrs, and withdraw money via systematic withdrawal plan

SARBAJEET K SEN

With companies preparing to announce their final dividends over the coming months, there has been a surge of interest in high dividend yield stocks. However, investors should consider whether they should try to reap the benefit of high dividends by investing directly in stocks, or if the dividend yield fund route is the superior option.

Understanding dividend yield

Novice investors find high dividend yields very alluring. A 100 per cent dividend signifies a payout equivalent to the share's face value. For example, if a stock has a face value of ₹10 and declares a 100 per cent dividend, the shareholders receive ₹10 per share. The dividend yield, calculated by dividing the per-share dividend of ₹10 by the share price of, say, ₹1,000, is merely 1 per cent.

Companies occasionally announce special dividends, which are sizeable, when they sell assets or to commemorate milestones. But such high dividends are typically unsustainable.

Investing in stocks with the aim of earning a high dividend yield poses several challenges. One, identifying companies that will consistently pay high dividends in the future is not easy.

To diversify, invest in funds

Two, dividends are taxable in the hands of investors at slab rate. Three, investors often squander small amounts of dividend, instead of reinvesting them to enjoy the benefits of compounding.

The fund alternative


Dividend yield funds, which construct portfolios

consisting of stocks that pay relatively high dividend yield, offer a solution to these issues.

Fund managers are likely to do a better job of selecting stocks with a high probability of future earnings growth, ensuring that high dividend payouts are maintained. As mutual funds are pass-through entities, there is no tax incidence at the scheme level on receipt of a dividend, or when the fund manager books capital gains.

Fund managers also carefully reinvest any dividend the fund receives.

SOUND PERFORMANCE ACROSS TIME HORIZONS



Dividend yield funds are also more tax-efficient for investors.

The dividend earned by a dividend yield fund is added to its net asset value (NAV). If an investor withdraws from the scheme after one year, he pays long-term capital gains tax. Long term gains up to ₹1 lakh in a financial year don't attract any tax," says Parul Maheshwari, certified financial planner. Any amount above ₹1 lakh is taxed at 10 per cent.

Santosh Joseph, chief executive officer (CEO) and founder, Refolio Investments, emphasises the diversification benefit of dividend yield funds since they typically invest in a basket of stocks, thereby reducing stock-specific risks.

Lower exposure to growth stocks

High dividend yield stocks usually perform well in a rising interest rate environment when investors value cash flows more. We are currently experiencing such a phase.

However, as these funds mainly hold high dividend-paying stocks, they have lower exposure to growth stocks, which offer the possibility of capital appreciation and tend to outperform in bull markets.

"Dividend yield funds may not provide the same level of growth potential as other types of mutual funds,"

CHANGE OF NAME
I, Mrs. MELISSA ROLAND, aged about 43 years D/o. Mr. GLEN ROONEY VIEYRA and Mrs. MARJORIE VIEYRA, and W/o. Mr. Keith Roland, residing at No. 2, VINAYAKA BLUE CHIP CORNER, 1st Cross, 7th Main, 10B Bank, Melashpalya, Bangalore-560075, have changed my name from
MELISSA NICOLA VIEYRA
to **MELISSA ROLAND**
vide affidavit dt: 23/05/2023 sworn before Advocate and Notary
B.M. Chandrashekhar, Bangalore

CHANGE OF NAME
I, DEEADANAL PRASHANT resident at No. 12, 2nd Main Road, Anjaneya Temple Street, AK Colony, Adugodi, Bangalore-560030, Karnataka, have changed my name to
PRASHANTH D
vide affidavit dt: 23/05/2023 sworn before Advocate and Notary
B.M. Chandrashekhar, Bangalore

CHANGE OF NAME
I, SANTOSH.M.S., son of Shivalinga Gowda, aged about 43 years, R/o. No. 48, 2nd Cross, 5th Main, Soppethnagar, Areali, Uttharhalli, Bangalore-560 061 have changed my son name from
M.S. ATRAYA TEJUS GOWDA
to **TEJAS GOWDA M.S.**
vide affidavit dt: 20/05/2023 sworn before advocate and notary
S. Vijayakumar, Bangalore

CHANGE OF NAME
I, MANJULA S, W/o. M.N. Babu, D/o. Nanjegowda S.T, Aged about 32 years, resident of Machanayakanahalli Village, Bindiganavile Hobli, Nagamangala Taluk, Mysore District have changed my name to
MANJUSHREE S H
vide affidavit dt: 22/05/2023 sworn before Notary M.B. Rangashetty, Channarayapatna

CHANGE OF NAME
I, SHWETHA .D, W/o Dharmendra M.C, aged about 39 years, R/o/ 6th Cross, Siddarthanagar, Ward No. 10, Malavalli Town, Malavalli, Mysore Dist-571480, do hereby declare that I have changed my name from **BABY SHWETHA .D** **SHWETHA .D**, henceforth I shall be known and called as **SHWETHA .D** only, vide affidavit dated 22-05-2023, sworn before Advocate and Notary B.S. HEMANTH KUMAR at Bangalore.

CHANGE OF NAME
I, SRIDHAR .K.R, R/o No. 19, Veerana Palya, Bangalore-560045, has changed my daughter's name from **HASHICA .S** to **HASHICA RAKSHA .S**, vide affidavit dated 17-05-2023, before Notary Mrs. B.R. SHASHIKALA, Bangalore.

AFFIDAVIT
I, PAVITHRA RAJENDRA, W/o Pavan Kumar, age 29 years, R/o No. 135/1, Thirumalappa Building, Amritnath Main Road, Behind Balaji Complex, Sahakaranagar P.O, Bangalore-560 092 do hereby declare that all the names i.e.
PAVITHRA , PAVITHRA R. , PAVITHRA PAVITHRA KUMAR are one and the same and refers to me only, now I have changed my name to **PAVITHRA RAJENDRA**, henceforth I shall be known and called as **PAVITHRA RAJENDRA** only for all purposes, vide affidavit dated 22nd May 2023, sworn before Advocate and Notary ARAVIND PATIL G.G. at Bangalore.

AFFIDAVIT
I, VISHWAAS H KUMAR, S/o Mr. Harish Kumar S, No. 345, 7th Main, M/S Ramaiah City, JP Nagar 8th Phase, Bengaluru-560 076, Karnataka, India do hereby declare that I have changed my name from **VISHWAAS H KUMAR** to **VISHWAAS H KUMAR**, henceforth I shall be known and called as **VISHWAAS H KUMAR** only for all purposes, vide affidavit dated 22nd May 2023, sworn before Advocate and Notary NAGESHA at Bangalore.

CHANGE OF NAME
I, LIYAKATH HUSSAIN S/o. S. Naseer Ahmed R/t Flat #0214, #233 873, GKVK Main Road, Opp. Thenisandra Main Road, Opp. Krishnasagar Hotel, RK Hegde Nagar, Bangalore-560077 Have Changed Our Minor Daughter's Name From **NUHA MARIYAM** to **AMARA AMBER** (DOB 01-02-2016) Vide Affidavit Dated 22-05-2025 Before Notary Y.R. Chandrasekar, Bengaluru.

CHANGE OF NAME
I, MAHADEV P M (New Name), Aged about 63 years, S/o. Late. Madasetti, Residingat No/44, Kanakapura Main Road, Kengeri Hobli, Thattingi Village, Taluk, Bangalore-560 082, Karnataka, India, that I have changed my name from MAHADEV (Old Name) to MAHADEV P M (New Name), henceforth I shall be known and called as MAHADEV P M (New Name) only for all purpose, vide Affidavit dated 22nd May 2023, before Advocate and Notary L.Shankarnarayana, Bangalore.

CHANGE OF NAME
I, PRAHALAD HALDHODERI ACHUTHARAO S/o ACHUTHARAO Spouse of NO 15219744L HAV RAJEEV.K Residing at House Name Paripramathu, Vill: Chennithala, Post: Cherukole, Taluk: Mavelikkara, Dist: Alappuzha, State: KERALA PIN:691014, Have Changed My Name to (**NEW NAME**) RAKHI RAVINDRAN, Vide Affidavit dated 19.05.2023 Sworn Before Notary MEER HASSEN BANGALORE.

CHANGE OF NAME
I, (OLD NAME) RAKHI RAJEEV Spouse of NO 15219744L HAV RAJEEV.K Residing at House Name Paripramathu, Vill: Chennithala, Post: Cherukole, Taluk: Mavelikkara, Dist: Alappuzha, State: KERALA PIN:691014, Have Changed My Name to (**NEW NAME**) RAKHI RAVINDRAN, Vide Affidavit dated 19.05.2023 Sworn Before Notary MEER HASSEN BANGALORE.

CHANGE OF NAME
I, Roopa Rani Ramanatha Chettiar aged about 42 years D/o. Ramanatha Chettiar R, residing at No 153, 2nd Cross, Canara Bank Colony, Near Sri Varshidi Vinayaka Temple, Nagarbhavi Road, Bangalore-560072, state that my name Rooparani Yoganand will now be known as **Roopa Rani Ramanatha Chettiar** vide affidavit sworn before the Notary M.K Devaki, J.C Nagar, Bengaluru.

CHANGE OF NAME
I, Mrs. ANJANA WWA W/o Sri G Venkatesh, residing at No. 02, 2nd Floor, Krishna Nagar Main Road, near Government School, K.R Puram, Bangalore-560036, declaring that my name in PAN CARD is wrongly mentioned as ANJALI, but my correct name is **ANJANA WWA**, vide affidavit dated 22.05.2023, sworn before Advocate and Notary N. Sandhya advocate and notary Bangalore.

CHANGE OF NAME
I, SERVICE NO 16125531NA NK SATPAL TANWAR, of unit: 309 E/P, CO/ 99 APO, Pin: 914007, Have Changed My Father Name (**OLD NAME**) RANBIR SINGH to (**NEW NAME**) RANBIR SINGH And Mother Name (**OLD NAME**) MANU DEVI, Vide Affidavit Dated 22.05.2023 Sworn Before Notary MEER HASSEN BANGALORE.

CHANGE OF NAME
I, SERVICE NO JC- 312458P SUB HONY LT MANIKANDAN.P of unit: RHO, 4 ENGR REGT, Bathind Military Station, C/O 56 APO, PIN: 914004, Have Changed My Name Son (**OLD NAME**) THARUN.M., Vide Affidavit Dated 18.05.2023 Sworn Before Notary MEER HASSEN BANGALORE.

CHANGE OF NAME
I, SUMATHI M.N., D/o. Nalanjal and W/o Nanjappa A.S., Aged about 53 years, Residing at No. 6A, 2nd Floor, 7th Main, 1st Stage, Binny Mill Layout, Vijayanagar, Bangalore - 560 040 do hereby declare that I have changed my name from **M.N. SUMA to SUMATHI M.N.** vide affidavit dated 22.05.2023 sworn to before Deepa J.M, Advocate & Notary Public, Govt. of India, Bengaluru.

CHANGE OF NAME
I, Mrs. Poornima Venkatesh, aged about 42 years, residing at No. 417, "Kalyan", 6th Main, 5th 'A' Cross, MEI Layout, Nagasandra Post, Bangalore-560073, was earlier known as Poornima G, and pursuant to my wedding to Mr. Venkatesh H.R. have been known as **Poornima Venkatesh** and have declared the same vide an Affidavit dated 23.05.2023 sworn to before N. Mahesa, Advocate and Notary Public on 23.05.2023.

CHANGE OF NAME
I, SERVICE NO 0189, South 8th Main, 180ft Road, Off 20th Main Road, 1st Cross, Binni Mill Layout, Bangalore-560073, was earlier known as Poornima G, and pursuant to my wedding to Mr. Venkatesh H.R. have been known as **Poornima Venkatesh** and have declared the same vide an Affidavit dated 22.10.2022 sworn to before N. Mahesa, Advocate and Notary Public on 22.10.2022.

CHANGE OF NAME
I, DAANEYA AHAD (New Name) W/o Abdul Ahad Iftikhari, aged about 28 years, residing at "Asra" No. 9/1, Benson Cross Road, Benson Town, Bengaluru-560046. Have Changed My Name from DAANEYA RAFIQ (Old name) to DAANEYA AHAD (New name) vide affidavit dated 23rd May, 2023 sworn before notary Meer Hassan, Bangalore.

CHANGE OF NAME
I, Mrs. Poornima Venkatesh, aged about 43 years, residing at No. 417, "Kalyan", 6th Main, 5th 'A' Cross, MEI Layout, Nagasandra Post, Bangalore-560073, was earlier known as Poornima G, and pursuant to my wedding to Mr. Venkatesh H.R. have been known as **Poornima Venkatesh** and have declared the same vide an Affidavit dated 22.10.2022 sworn to before N. Mahesa, Advocate and Notary Public on 22.10.2022.

CHANGE OF NAME
I, DAANEYA AHAD (New Name) W/o Abdul Ahad Iftikhari, aged about 28 years, residing at "Asra" No. 9/1, Benson Cross Road, Benson Town, Bengaluru-560046. Have Changed My Name from DAANEYA RAFIQ (Old name) to DAANEYA AHAD (New name) vide affidavit dated 23rd May, 2023 sworn before notary Meer Hassan, Bangalore.

CHANGE OF NAME
I, S.P. CHANDRAN, Residing at No.FRF3, 5th Floor, Sumukha Platinum, Nagamma Layout, Subramanyapura Police Station, Subramanyapura, Bangalore-560061. I have changed my name from P. Sadashiv Chandran (Old Name)to S.P. CHANDRAN (New Name), vide Affidavit dated 23.05.2023 sworn before advocate and notary V. Rajashekha, B.A,LL.B., Bangalore.

PUBLIC NOTICE
This is to inform the General public that our client intends to purchase vacant site No.190. Further extension of Anjanapura, 11th Block, Bangalore, measuring east to west - 18 meters and north to south - 12 meters, and bounded on the East by : Private property, West by: Road, North by : Site No.189, South by: Site No.191, from its owner Mrs. Yallamma, W/o. Narayanan. Any person's asserting any kind of right, title, interest or claims of any sort towards the Sale transaction may file their objections or claims with documentary proof thereof with the undersigned within **SEVEN** days from the date of this publication, failing which our clients will proceed to complete the transaction without being liable for any claims put forth thereof.

PRAROOP LAW
K.R. DEEADEEP, ADVOCATE

#31/8, NCP Tower, 1 Floor, Main, Mount Joy extension, Hanumanthnagar, Bangalore 560 019.

E-mail: prarooplaw@gmail.com

Phone: 9886012455. Date: 23/05/2023

CHANGE OF NAME
I, Mrs. Poornima Venkatesh, aged about 43 years, residing at No. 417, "Kalyan", 6th Main, 5th 'A' Cross, MEI Layout, Nagasandra Post, Bangalore-560073, was earlier known as Poornima G, and pursuant to my wedding to Mr. Venkatesh H.R. have been known as **Poornima Venkatesh** and have declared the same vide an Affidavit dated 22.10.2022 sworn to before N. Mahesa, Advocate and Notary Public on 22.10.2022.

CHANGE OF NAME
I, DAANEYA AHAD (New Name) W/o Abdul Ahad Iftikhari, aged about 28 years, residing at "Asra" No. 9/1, Benson Cross Road, Benson Town, Bengaluru-560046. Have Changed My Name from DAANEYA RAFIQ (Old name) to DAANEYA AHAD (New name) vide affidavit dated 23rd May, 2023 sworn before notary Meer Hassan, Bangalore.

CHANGE OF NAME
I, S.P. CHANDRAN, Residing at No.FRF3, 5th Floor, Sumukha Platinum, Nagamma Layout, Subramanyapura Police Station, Subramanyapura, Bangalore-560061. I have changed my name from P. Sadashiv Chandran (Old Name)to S.P. CHANDRAN (New Name), vide Affidavit dated 23.05.2023 sworn before advocate and notary V. Rajashekha, B.A,LL.B., Bangalore.

PUBLIC NOTICE
This is to inform the General public that our client intends to purchase vacant site No.190. Further extension of Anjanapura, 11th Block, Bangalore, measuring east to west - 18 meters and north to south - 12 meters, and bounded on the East by : Private property, West by: Road, North by : Site No.189, South by: Site No.191, from its owner Mrs. Yallamma, W/o. Narayanan. Any person's asserting any kind of right, title, interest or claims of any sort towards the Sale transaction may file their objections or claims with documentary proof thereof with the undersigned within **SEVEN** days from the date of this publication, failing which our clients will proceed to complete the transaction without being liable for any claims put forth thereof.

PRAROOP LAW
K.R. DEEADEEP, ADVOCATE

#31/8, NCP Tower, 1 Floor, Main, Mount Joy extension, Hanumanthnagar, Bangalore 560 019.

E-mail: prarooplaw@gmail.com

Phone: 9886012455. Date: 23/05/2023

CHANGE OF NAME
I, Mrs. Poornima Venkatesh, aged about 43 years, residing at No. 417, "Kalyan", 6th Main, 5th 'A' Cross, MEI Layout, Nagasandra Post, Bangalore-560073, was earlier known as Poornima G, and pursuant to my wedding to Mr. Venkatesh H.R. have been known as **Poornima Venkatesh** and have declared the same vide an Affidavit dated 22.10.2022 sworn to before N. Mahesa, Advocate and Notary Public on 22.10.2022.

CHANGE OF NAME
I, DAANEYA AHAD (New Name) W/o Abdul Ahad Iftikhari, aged about 28 years, residing at "Asra" No. 9/1, Benson Cross Road, Benson Town, Bengaluru-560046. Have Changed My Name from DAANEYA RAFIQ (Old name) to DAANEYA AHAD (New name) vide affidavit dated 23rd May, 2023 sworn before notary Meer Hassan, Bangalore.

CHANGE OF NAME
I, S.P. CHANDRAN, Residing at No.FRF3, 5th Floor, Sumukha Platinum, Nagamma Layout, Subramanyapura Police Station, Subramanyapura, Bangalore-560061. I have changed my name from P. Sadashiv Chandran (Old Name)to S.P. CHANDRAN (New Name), vide Affidavit dated 23.05.2023 sworn before advocate and notary V. Rajashekha, B.A,LL.B., Bangalore.

PUBLIC NOTICE
This is to inform the General public that our client intends to purchase vacant site No.190. Further extension of Anjanapura, 11th Block, Bangalore, measuring east to west - 18 meters and north to south - 12 meters, and bounded on the East by : Private property, West by: Road, North by : Site No.189, South by: Site No.191, from its owner Mrs. Yallamma, W/o. Narayanan. Any person's asserting any kind of right, title, interest or claims of any sort towards the Sale transaction may file their objections or claims with documentary proof thereof with the undersigned within **SEVEN** days from the date of this publication, failing which our clients will proceed to complete the transaction without being liable for any claims put forth thereof.

PRAROOP LAW
K.R. DEEADEEP, ADVOCATE

#31/8, NCP Tower, 1 Floor, Main, Mount Joy extension, Hanumanthnagar, Bangalore 560 019.

E-mail: prarooplaw@gmail.com

Phone: 9886012455. Date: 23/05/2023

CHANGE OF NAME
I, Mrs. Poornima Venkatesh, aged about 43 years, residing at No. 417, "Kalyan", 6th Main, 5th 'A' Cross, MEI Layout, Nagasandra Post, Bangalore-560073, was earlier known as Poornima G, and pursuant to my wedding to Mr. Venkatesh H.R. have been known as **Poornima Venkatesh** and have declared the same vide an Affidavit dated 22.10.2022 sworn to before N. Mahesa, Advocate and Notary Public on 22.10.2022.

CHANGE OF NAME
I, DAANEYA AHAD (New Name) W/o Abdul Ahad Iftikhari, aged about 28 years, residing at "Asra" No. 9/1, Benson Cross Road, Benson Town, Bengaluru-560046. Have Changed My Name from DAANEYA RAFIQ (Old name) to DAANEYA AHAD (New name) vide affidavit dated 23rd May, 2023 sworn before notary Meer Hassan, Bangalore.

CHANGE OF NAME
I, S.P. CHANDRAN, Residing at No.FRF3, 5th Floor, Sumukha Platinum, Nagamma Layout, Subramanyapura Police Station, Subramanyapura, Bangalore-560061. I have changed my name from P. Sadashiv Chandran (Old Name)to S.P. CHANDRAN (New Name), vide Affidavit dated 23.05.2023 sworn before advocate and notary V. Rajashekha, B.A,LL.B., Bangalore.

PUBLIC NOTICE
This is to inform the General public that our client intends to purchase vacant site No.190. Further extension of Anjanapura, 11th Block, Bangalore, measuring east to west - 18 meters and north to south - 12 meters, and bounded on the East by : Private property, West by: Road, North by : Site No.189, South by: Site No.191, from its owner Mrs. Yallamma, W/o. Narayanan. Any person's asserting any kind of right, title, interest or claims of any sort towards the Sale transaction may file their objections or claims with documentary proof thereof with the undersigned within **SEVEN** days from the date of this publication, failing which our clients will proceed to complete the transaction without being liable for any claims put forth thereof.

PRAROOP LAW
K.R. DEEADEEP, ADVOCATE

#31/8, NCP Tower, 1 Floor, Main, Mount Joy extension, Hanumanthnagar, Bangalore 560 019.

E-mail: prarooplaw@gmail.com

Phone: 9886012455. Date: 23/05/2023

CHANGE OF NAME
I, Mrs. Poornima Venkatesh, aged about 43 years, residing at No. 417, "Kalyan", 6th Main, 5th 'A' Cross, MEI Layout, Nagasandra Post, Bangalore-560073, was earlier known as Poornima G, and pursuant to my wedding to Mr. Venkatesh H.R. have been known as **Poornima Venkatesh** and have declared the same vide an Affidavit dated 22.10.2022 sworn to before N. Mahesa, Advocate and Notary Public on 22.10.2